



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೩ Part - III	ಬೆಂಗಳೂರು, ಗುರುವಾರ, ೧೫, ಮೇ, ೨೦೨೫(ವೈಶಾಖ, ೨೫, ಶಕವರ್ಷ, ೧೯೪೭) BENGALURU, THURSDAY, 15, MAY, 2025 (VAISHAKHA, 25, SHAKAVARSHA, 1947)	ನಂ. ೨೮೬ No. 286
-----------------------	---	--------------------

## ಕರ್ನಾಟಕ ಸರ್ಕಾರ

ಸಂಖ್ಯೆ: ನಅಇ 167 ಎಂಎಲ್‌ಆರ್ 2024(ಎ)

ಕರ್ನಾಟಕ ಸರ್ಕಾರ ಸಚಿವಾಲಯ,  
ವಿಕಾಸಸೌಧ,

ಬೆಂಗಳೂರು, ದಿನಾಂಕ: 14/05/2025.

## ಅಧಿಸೂಚನೆ

ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ 3ನೇ ಪ್ರಕರಣದೊಂದಿಗೆ ಓದಿಕೊಂಡಂತೆ 4, 9, 349, 355, 357 ಮತ್ತು 359 ನೇ ಪ್ರಕರಣದಲ್ಲಿ ಅಗತ್ಯಪಡಿಸಿದಂತೆ ತುಮಕೂರು ಜಿಲ್ಲೆಯ ಮಧುಗಿರಿ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಕೆಲವು ಸರ್ವೆ ನಂಬರುಗಳ ಪ್ರದೇಶಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ 'ಸಣ್ಣ ನಗರ ಪ್ರದೇಶವೆಂದು ಘೋಷಿಸಲು ಹಾಗೂ ಸದರಿ 'ಸಣ್ಣ ನಗರ ಪ್ರದೇಶ' ವನ್ನು 'ಮಧುಗಿರಿ ಪುರಸಭೆ' ಯ ಪ್ರದೇಶವೆಂದು ನಿರ್ದಿಷ್ಟಪಡಿಸಲು ಪ್ರಸ್ತಾಪಿಸಿ, ಅಧಿಸೂಚನೆ ಸಂಖ್ಯೆ ನಅಇ 167 ಎಂಎಲ್‌ಆರ್ 2024, ದಿನಾಂಕ:18/02/2025 ನ್ನು ದಿನಾಂಕ:18/02/2025 ರ ಕರ್ನಾಟಕ ವಿಶೇಷ ರಾಜ್ಯ ಪತ್ರದ ಭಾಗ-3 ರ ಸಂಖ್ಯೆ:110 ರಲ್ಲಿ ಪ್ರಕಟಿಸಿ, ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಯನ್ನು ಪ್ರಕಟಿಸಿದ ದಿನಾಂಕದಿಂದ ಮೂವತ್ತು ದಿನಗಳೊಳಗಾಗಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿ;

ಸದರಿ ರಾಜ್ಯ ಪತ್ರವನ್ನು ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿರುವುದರಿಂದ;

ನಿಗದಿತ ಅವಧಿಯಲ್ಲಿ ಸ್ವೀಕೃತವಾದ ಆಕ್ಷೇಪಣೆ/ಸಲಹೆಯನ್ನು ಪರಿಗಣನೆಗೆ ತೆಗೆದುಕೊಂಡಿರುವುದರಿಂದ;

ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರ 3ನೇ ಪ್ರಕರಣದೊಂದಿಗೆ ಓದಿಕೊಂಡಂತೆ 4, 9, 349, 355, 357 ಮತ್ತು 359 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಘನತೆವೆತ್ತ ರಾಜ್ಯಪಾಲರು ಈ ಕೆಳಗಿನವುಗಳನ್ನು ಗಮನಿಸಿ, 'ಅನುಸೂಚಿ-ಎ' ಮತ್ತು 'ಅನುಸೂಚಿ-ಬಿ' ರಲ್ಲಿ ನಮೂದಿಸಿರುವಂತೆ ತುಮಕೂರು ಜಿಲ್ಲೆಯ ಮಧುಗಿರಿ ಪುರಸಭೆ ವ್ಯಾಪ್ತಿಗೆ ಹೊಂದಿಕೊಂಡಂತಿರುವ ಸರ್ವೆ ನಂಬರುಗಳನ್ನು ಪುರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಸದರಿ ಪ್ರದೇಶವನ್ನು 'ಸಣ್ಣ ನಗರ ಪ್ರದೇಶ' ವೆಂದು ಉದ್ಘೋಷಿಸಿ, ಸದರಿ ಸಣ್ಣ ನಗರ ಪ್ರದೇಶವನ್ನು 'ಮಧುಗಿರಿ ಪುರಸಭೆ' ಯ ಪ್ರದೇಶವೆಂದು ಪದನಾಮೀಕರಿಸಿ ಈ ಮೂಲಕ ಉದ್ಘೋಷಿಸಿರುತ್ತಾರೆ:

1. ಅಂಥ ಪ್ರದೇಶದ ಜನಸಂಖ್ಯೆ ಇಪ್ಪತ್ತು ಸಾವಿರಕ್ಕಿಂತ ಕಡಿಮೆಯಿಲ್ಲದ ಮತ್ತು ಐವತ್ತು ಸಾವಿರಕ್ಕಿಂತ ಹೆಚ್ಚಿಲ್ಲದ ಹೊರತು;
2. ಅಂಥ ಪ್ರದೇಶದಲ್ಲಿನ ಜನಸಂಖ್ಯೆಯ ಸಾಂದ್ರತೆಯು ಒಂದು ಚದರ ಕಿಲೋಮೀಟರ್ ಪ್ರದೇಶಕ್ಕೆ ಒಂದು ಸಾವಿರದ ಐದು ನೂರು ನಿವಾಸಿಗಳಿಗಿಂತ ಕಡಿಮೆಯಿಲ್ಲದ ಹೊರತು;

3. ಹಿಂದಿನ ನಿಕಟಪೂರ್ವ ಜನಗಣತಿಯಲ್ಲಿ ಅಂಥ ಪ್ರದೇಶದಿಂದ ಸ್ಥಳೀಯ ಆಡಳಿತಕ್ಕಾಗಿ ತೆರಿಗೆ ಮತ್ತು ತೆರಿಗೆಯಿಲ್ಲದ ಇತರ ಸಂಪನ್ಮೂಲಗಳಿಂದ ಉತ್ಪಾದಿತವಾದ ರಾಜಸ್ವ ವಾರ್ಷಿಕ ಒಂಭತ್ತು ಲಕ್ಷ ಅಥವಾ ವಾರ್ಷಿಕ ತಲಾ ಒಬ್ಬನಿಗೆ ನಲವತ್ತೈದು ರೂ.ಗಳ ದರದಂತೆ ಲೆಕ್ಕ ಹಾಕಲಾದ ಮೊತ್ತ ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತಕ್ಕಿಂತ ಕಡಿಮೆಯಿರದ ಹೊರತು;
4. ಕೃಷಿಯೇತರ ಚಟುವಟಿಕೆಗಳಲ್ಲಿನ ಉದ್ಯೋಗದ ಶೇಕಡಾವಾರು ಒಟ್ಟು ಉದ್ಯೋಗದ ಶೇಕಡ ಐವತ್ತಕ್ಕಿಂತ ಕಡಿಮೆಯಿಲ್ಲದ ಹೊರತು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ  
ಮತ್ತು ಅವರ ಹೆಸರಿನಲ್ಲಿ,

(ಟಿ ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ,  
ನಗರಾಭಿವೃದ್ಧಿ ಇಲಾಖೆ

ಕಡತ ಸಂಖ್ಯೆ:ನಅಇ 167 ಎಂಎಲ್‌ಆರ್ 2024(e)

ಶೆಡ್ಯೂಲ್-ಎ

ಜಿಲ್ಲೆ	ನಗರ ಸ್ಥಳೀಯ ಸಂಸ್ಥೆಯ ಹೆಸರು	ಹಾಲಿ ಇರುವ ಮಧುಗಿರಿ ಪುರಸಭೆಯ ವ್ಯಾಪ್ತಿಗೆ ಸೇರ್ಪಡೆಗೊಳಿಸಿರುವ ಪ್ರದೇಶಗಳು	ಒಟ್ಟು ಪ್ರದೇಶ
ತುಮಕೂರು	ಮಧುಗಿರಿ ಪುರಸಭೆ	1) ಮಧುಗಿರಿ ಭಾಗಶಃ ಕಂದಾಯ ಗ್ರಾಮ- 47, 48, 49, 54 ರಿಂದ 57, 60 ರಿಂದ 63 2) ಹರಿಹರರೊಪ್ಪ ಭಾಗಶಃ ಕಂದಾಯ ಗ್ರಾಮ- 1 ರಿಂದ 06, 24, 26, 27 3) ಪಾಳ್ಯದಹಳ್ಳಿ ಸರ್ವೇ ನಂ.119	12.14 ಚದರ ಕಿ.ಮೀ.

ಶೆಡ್ಯೂಲ್-ಬಿ

ಮಧುಗಿರಿ ಪುರಸಭೆಯ ಎಲ್ಲೆಯ ವಿವರ

ಪೂರ್ವ: ಸದರಿ ಗಡಿಯು ಪಾಳ್ಯದಹಳ್ಳಿಯ ಸ.ನಂ.62 ರಿಂದ ಪ್ರಾರಂಭವಾಗಿ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ.63, 72 ನ್ನು ಒಳಗೊಂಡು ದೊಡ್ಡಬಳ್ಳಾಪುರ ರಸ್ತೆಯ ಮೂಲಕ ಹಾಯ್ದು ಹೋಗಿ ಸ.ನಂ.73 ನ್ನು ಒಳಗೊಂಡಿರುತ್ತದೆ.

ದಕ್ಷಿಣ: ಪಾಳ್ಯದಹಳ್ಳಿ ಗ್ರಾಮದ ಸ.ನಂ.73 ರ ಆಗ್ನೇಯ ಮೂಲೆಯಿಂದ ಪ್ರಾರಂಭವಾಗಿ ಪಶ್ಚಿಮಾಭಿಮುಖವಾಗಿ ಚಲಿಸಿ ಸ.ನಂ.74, 75, 76, 82, 81, 86, 91, 92, 93 ನ್ನು ಒಳಗೊಂಡು, ನಂತರ ಗುರುವಡೇರಹಳ್ಳಿ ಗ್ರಾಮದ ಸ.ನಂ.26 ರ ಈಶಾನ್ಯ ಮೂಲೆಯನ್ನು ತಲುಪಿ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ.26 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ನಂತರ ಸ.ನಂ.26 ರ ದಕ್ಷಿಣ ಗಡಿಯ ಮೂಲಕ ಪಶ್ಚಿಮಾಭಿಮುಖವಾಗಿ ಚಲಿಸಿ ಸ.ನಂ.26 ರ ನೈರುತ್ಯ ಮೂಲೆಯನ್ನು ತಲುಪುತ್ತದೆ. ನಂತರ ಚೋಳೇನಹಳ್ಳಿ ಗ್ರಾಮದ ಸ.ನಂ.53 ರ ಈಶಾನ್ಯ ಮೂಲೆಯಿಂದ ಸ.ನಂ.53, 63, 84, 82, 87 ಮತ್ತು ಹರಿಹರರೊಪ್ಪ ಗ್ರಾಮದ ಸ.ನಂ.27 ರ ಪೂರ್ವಗಡಿಯ

ಮೂಲಕ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ.27 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ನಂತರ ಸ.ನಂ.27 ರ ದಕ್ಷಿಣ ಮತ್ತು ಪಶ್ಚಿಮ ಗಡಿಯ ಮೂಲಕ ಚಲಿಸಿ ಸ.ನಂ.27 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ನಂತರ ಪಶ್ಚಿಮಾಭಿಮುಖವಾಗಿ ಚಲಿಸಿ ಚೋಳೇನಹಳ್ಳಿ ಗ್ರಾಮದ ಸ.ನಂ.65 ಮತ್ತು ಹರಿಹರರೊಪ್ಪ ಗ್ರಾಮದ ಸ.ನಂ.20, 19, 18, 17, 25 ನ್ನು ಒಳಗೊಂಡು ತುಮಕೂರು-ಮಧುಗಿರಿ ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿ ಸ.ನಂ.24 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ. ಸ.ನಂ.24 ರ ಈಶಾನ್ಯ ಮೂಲೆಯಿಂದ ಪ್ರಾರಂಭವಾಗಿ ಪಶ್ಚಿಮಾಭಿಮುಖವಾಗಿ ತುಮಕೂರು-ಮಧುಗಿರಿ ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿ, ಸ.ನಂ.3 ರ ದಕ್ಷಿಣ ಗಡಿಯ ಮೂಲಕ ಪಶ್ಚಿಮಾಭಿಮುಖವಾಗಿ ಚಲಿಸಿ ಸ.ನಂ.3 ರ ನೈರುತ್ಯ ಮೂಲೆಯನ್ನು ತಲುಪಿ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ.4 ರ ದಕ್ಷಿಣ ಮೂಲೆಯನ್ನು ತಲುಪಿ ಸ.ನಂ.4 ಮತ್ತು 5 ರ ಪಶ್ಚಿಮ ಗಡಿಯ ಮೂಲಕ ಉತ್ತರಾಭಿಮುಖವಾಗಿ ಚಲಿಸಿ ಸ.ನಂ.5 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ನಂತರ ಹರಿಹರರೊಪ್ಪ ಗ್ರಾಮದ ಸ.ನಂ.6 ಮತ್ತು 7 ರ ದಕ್ಷಿಣ ಗಡಿಯೊಂದಿಗೆ ಚಲಿಸಿ ಮಧುಗಿರಿ ಗ್ರಾಮದ ಸ.ನಂ.49 ರ ಆಗ್ನೇಯ ಮೂಲೆಯನ್ನು ತಲುಪುತ್ತದೆ. ನಂತರ ಮಧುಗಿರಿ ಗ್ರಾಮದ ಸ.ನಂ.49 ರ ದಕ್ಷಿಣ ಗಡಿಯ ಮೂಲಕ ಚಲಿಸಿ ಸ.ನಂ.49 ರ ನೈರುತ್ಯ ಮೂಲೆಯನ್ನು ಬಂದು ತಲುಪುತ್ತದೆ.

**ಪಶ್ಚಿಮ:** ಮಧುಗಿರಿ ಗ್ರಾಮದ ಸ.ನಂ.49 ರ ನೈರುತ್ಯ ಮೂಲೆಯಿಂದ ಪ್ರಾರಂಭವಾಗಿ ಸದರಿ ಸ.ನಂ.49 ರ ಪಶ್ಚಿಮ ಗಡಿಯ ಮೂಲಕ ಸ.ನಂ.60 ನ್ನು ಒಳಗೊಂಡು ಉತ್ತರಾಭಿಮುಖವಾಗಿ ಹಾಗೂ ಪಶ್ಚಿಮಾಭಿಮುಖವಾಗಿ ಮಧುಗಿರಿ ಗ್ರಾಮದ ಸ.ನಂ.47 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ನಂತರ ಲಿಂಗೇನಹಳ್ಳಿ ಗ್ರಾಮದ ಸ.ನಂ.118 ರ ನೈರುತ್ಯ ಮೂಲೆಯಿಂದ ಪ್ರಾರಂಭವಾಗಿ ಲಿಂಗೇನಹಳ್ಳಿ ಗ್ರಾಮದ ಪಶ್ಚಿಮ ಗಡಿಯ ಮೂಲಕ ಉತ್ತರಾಭಿಮುಖವಾಗಿ ಸ.ನಂ.119, 120, 121 ನ್ನು ಒಳಗೊಂಡು ಶಿರಾ-ಮಧುಗಿರಿ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ದಾಟಿ ಉತ್ತರಾಭಿಮುಖವಾಗಿ ಸ.ನಂ.126, 127, 128, 129, 44, 47, 48, 49 ರ ಗಡಿಯೊಂದಿಗೆ ಚಲಿಸಿ ಸ.ನಂ.50 ರ ವಾಯವ್ಯ ಮೂಲೆಯನ್ನು ಬಂದು ತಲುಪುತ್ತದೆ.

**ಉತ್ತರ:** ಲಿಂಗೇನಹಳ್ಳಿ ಗ್ರಾಮದ ಸ.ನಂ.50 ರ ವಾಯವ್ಯ ಮೂಲೆಯಿಂದ ಪ್ರಾರಂಭವಾಗಿ ಪಶ್ಚಿಮಾಭಿಮುಖವಾಗಿ ಸ.ನಂ.51, 52, 53, 63, 64, 67, 74, 83, 84, 85, 86, 87, 88 ರ ಮುಖಾಂತರ ಚಲಿಸಿ ಮಧುಗಿರಿ ಪಾವಗಡ ರಾಜ್ಯ ಹೆದ್ದಾರಿ ರಸ್ತೆಯನ್ನು ದಾಟಿ ಸ.ನಂ.89, 90 ರ ಮೂಲಕ ಚಲಿಸಿ ಹಳ್ಳವನ್ನು ದಾಟಿ ಸ.ನಂ.92 ನ್ನು ಒಳಗೊಂಡು ಸ.ನಂ.91 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ. ನಂತರ ದಕ್ಷಿಣಾಭಿಮುಖವಾಗಿ ಸ.ನಂ.93, 96, 100, 101, 103 ರ ಪೂರ್ವ ಗಡಿಯ ಮೂಲಕ ಚಲಿಸಿ ಮಧುಗಿರಿ ಗ್ರಾಮದ ಸ.ನಂ.15 ರ ವಾಯವ್ಯ ಮೂಲೆಯನ್ನು ತಲುಪುತ್ತದೆ. ನಂತರ ಸ.ನಂ.15 ರ ಉತ್ತರ ಗಡಿಯ ಮೂಲಕ ಪೂರ್ವಾಭಿಮುಖವಾಗಿ ಸ.ನಂ.59, 24, 25, 26, 27 ಮತ್ತು ಪಣ್ಣೆ ಗ್ರಾಮದ ಸ.ನಂ.48, 49 ರ ಮೂಲಕ ಹಾಯ್ದು ಮಧುಗಿರಿ ಸ.ನಂ.28 ನ್ನು ಒಳಗೊಂಡು ರಸ್ತೆಯನ್ನು ದಾಟಿ ಸ.ನಂ.29 ಮತ್ತು ಚೋಳೇನಹಳ್ಳಿ ಗ್ರಾಮದ ಸ.ನಂ.1, 2 ರ ಮೂಲಕ ಗುರುವಡೇರಹಳ್ಳಿ ಗ್ರಾಮದ ಸ.ನಂ.46 ರ ಮುಖಾಂತರ ಹಳ್ಳವನ್ನು ದಾಟಿ ಗುರುವಡೇರಹಳ್ಳಿ ಗ್ರಾಮದ ಸ.ನಂ.45, 39, 38, 19, 18, 16, 15 ರ ಮೂಲಕ ಬಿಜವರ ರಸ್ತೆಯನ್ನು ತಲುಪುತ್ತದೆ. ಮುಂದೆ ಗುರುವಡೇರಹಳ್ಳಿ ಸ.ನಂ.1, 2 ರ ಗಡಿಯೊಂದಿಗೆ ಹಾಯ್ದು ಸ.ನಂ.2 ರ ಈಶಾನ್ಯ ಮೂಲೆ ತಲುಪಿ ನಂತರ ಪಾಳ್ಯದಹಳ್ಳಿ ಗ್ರಾಮದ ಸ.ನಂ.119 ರ ವಾಯವ್ಯ ಮೂಲೆಯಿಂದ ಪಾಳ್ಯದಹಳ್ಳಿ ಗ್ರಾಮದ ಉತ್ತರ ಗಡಿಯೊಂದಿಗೆ ಪೂರ್ವಾಭಿಮುಖವಾಗಿ ಸ.ನಂ.118, 117, 112, 111, 109, 58, 59, 60, 66 ರ ಮುಖಾಂತರ ಚಲಿಸಿ ಸ.ನಂ.62 ರ ಈಶಾನ್ಯ ಮೂಲೆಯನ್ನು ತಲುಪುತ್ತದೆ.

(ಟಿ ಮಂಜುನಾಥ)

ಸರ್ಕಾರದ ಅಧೀನ ಕಾರ್ಯದರ್ಶಿ  
ನಗರಾಭಿವೃದ್ಧಿ ಇಲಾಖೆ (ಎಂಎ-1&3)

---

**GOVERNMENT OF KARNATAKA****No.UDD 167 MLR 2024(e)**

Karnataka Government Secretariat,  
Vikasa Soudha,  
Bangalore, **dated: 14/05/2025.**

**NOTIFICATION**

Whereas the Notification to extend the boundary of Town Municipal Council Area of Madhugiri of Tumkur District by including some adjacent Survey Numbered areas as mentioned in Schedule-A along with boundaries mentioned in Schedule-B was published as required by section-3 read with section-4, 9, 349, 355, 357 and 359 of the Karnataka Municipalities Act, 1964, vide Government Notification No:UDD 167 MLR 2024, dated 18/02/2025 by providing thirty days time and was published in part-III, No.110, Karnataka Gazette Extraordinary, dated 18/02/2025 inviting objections from all persons likely to be affected thereby on or before thirty days from the date of publication of the above Notification.

And whereas the Notification was made available to the public on the day of publication;

And whereas the objection/suggestion received within the stipulated period has been taken for consideration;

Now, therefore, in exercise of the powers conferred by Section-3, 4, 9, 349, 355, 357 and 359 of the Karnataka Municipalities Act, 1964, the Hon'ble Governor, hereby extend the boundary of Town Municipal Council Area of Madhugiri, Tumkur District by including the adjacent Survey Numbered Areas as mentioned in Schedule-A, along with boundaries mentioned in Schedule-B, as the "Smaller Urban Area" and further specifying such area to be the "Town Municipal Council Area of Madhugiri" having regards to:

- a) Such area contains a population of not less than twenty thousand but less than fifty thousand;
- b) The density of population in such area is not less than one thousand five hundred inhabitants to one square kilometer of area;
- c) The revenue generated for local administration from such area from tax and non-tax sources in the year of the last preceding census is not less than rupees nine lakh per annum or a sum calculated at the rate of rupees forty-five per capita per annum, whichever is higher;

- d) The percentage of employment in non-agricultural activities is not less than fifty percent of the total employment.

By Order and in the name of the  
Governor of Karnataka,

(T Manjunath)  
Under Secretary to Government,  
Urban Development Department

**No.UDD 167 MLR 2024**

**Schedule - A**

<b>District</b>	<b>Name of the ULB</b>	<b>Areas included to the existing Town Municipal Council Area of Madhugiri</b>	<b>Total area</b>
<b>1</b>	<b>2</b>	<b>3</b>	<b>4</b>
Tumkur	Madhugiri Town Municipal Council	1) Partial revenue village of Madhugiri- S.No.47, 48, 49, 54 to 57, 60 to 63 2) Partial revenue village of Harihararoppa- S.No.1 to 6, 24, 26, 27 3) Palyadahalli S.No.119	12.14 Square Kilo Meters

**SCHEDULE-B**

**EAST:** The boundary starts from Sy.No.62 of the palyadahalli village and passing towards southern direction including Sy.No.63, 72 runs along the Doddaballapura road and it also includes Sy.No.73.

**SOUTH:** Starting from South-East point of Sy.No.73 of palyadahalli village running towards westward by including the Sy.No.74, 75, 76, 82, 81, 86, 91, 92 & 93. Then by joining the North-East point of Sy.No.26 of the Guruvaderahalli village and passing towards southward direction then reaches the South-East point of Sy.No.26. Then passing towards westward direction reaches the South-West point of Sy.No.26. Then starts from North-East point of Sy.No.53 of Cholenahalli village running towards Southward along the East side boundary of Sy.No.53, 63, 84, 82, 87 & Sy.No.27 of Harihararoppa village & reaches the South-East point of Sy.No.27. Then runs along the Southward and Westward direction and reaches the North-West point of Sy.No.27. Then runs towards the Westward direction of Sy.No.65 of Cholenahalli village and Sy.No.20, 19, 18, 17, 25 of Harihararoppa village then crosses the Tumakuru-Madhugiri State Highway and reaches the North-East point of Sy.No.24. Starting from North-East point of Sy.No.24 run towards the Westward direction and then crosses the Tumakuru-Madhugiri State Highway and reaches the South-West point of Sy.No.3 then run towards the Southward direction of Sy.No.4 and reaches the Southern point of Sy.No.4. Then runs towards the Northward direction along the West side boundary of Sy.No.4 & 5 and reaches the North-West point of Sy.No.5. Then runs along the Southward part of the Sy.No.6 & 7 and reaches the South-East point of Sy.No.49 of

Madhugiri village. Then runs along the Southern part of Sy.No.49 and reaches the South-West point of Sy.No.49.

**WEST:** Starting from the South-West point of the Sy.No.49 of Madhugiri village then runs towards Northern and Western direction Sy.No.49 including Sy.No.60 reaches the North-West point of Sy.No.47 of Madhugiri village. Then starts from the South-West point of Sy.No.118 of Lingenahalli village runs towards the Northern direction including Sy.No.119, 120, 121 then crosses the Sira-Madhugiri National Highway, runs towards the Northern direction including Sy.No.126, 127, 128, 129, 44, 47, 48, 49 reaches the North-West corner of Sy.No.50.

**NORTH:** Starting from the North-West corner of Sy.No.50 of Lingenahalli village runs towards eastern side along the Sy.No.51, 52, 53, 63, 64, 67, 74, 83, 84, 85, 86, 87, 88 crosses the Pavagada-Madhugiri State Highway then runs along the Sy.No.89, 90 crosses the nala including Sy.No.92 reaches North-East point of Sy.No.91. Then runs towards Southern direction along with Sy.No.91, 93, 96, 100, 101, 103 reaches the North-West point of Sy.No.15 of Madhugiri village. Starting from North-West point of Sy.No.15 runs towards the Eastern side including Sy.No.59, 24, 25, 26, 27 of Madhugiri village & 48, 49 of Panne village then runs along with Sy.No.28, 29 of Madhugiri village and Sy.No.1, 2 of Cholenahalli village, Sy.No.46 of Guruvaderahalli village crosses the nala then runs along with Sy.No.45, 39, 38, 19, 18, 16, 15 reaches the Bijavara road. Then runs along with Sy.No.1, 2 of Guruvaderahalli village reaches the North-East point of Sy.No.2. Starts from North-West point of Sy.No.119 of Palyadahalli village runs towards Eastern side along with Sy.No.118, 117, 112, 111, 109, 58, 59, 60, 66 then reaches the North-East point of Sy.No.62.

**(T Manjunath)**

Under Secretary to Government  
Urban Development Department